

ಸ್ವಾತಂತ್ರ್ಯೋತ್ತರ ಕಾಲಘಟ್ಟದ ಭಾರತೀಯ ಮಹಿಳೆ ಮತ್ತು ಕೌಟಂಬಿಕ ಕಾನೂನುಗಳು: ಒಂದು ವಿಮರ್ಶೆ

ಮಂಜುಳ್ಳ. ಎನ್*

ಪೀಠಕೆ

ಭಾರತೀಯ ವಿಶಿಷ್ಟಾಸ್ತಕ ಮತ್ತು ಸಾಂಸ್ಕೃತಿಕ ಪರಂಪರೆ ಮಹಿಳೆಗೆ ಉನ್ನತ ಸ್ಥಾನ ನೀಡಿರುವುದಾಗಿ ವೈಖಾನತಿಕರಿಸಿದೆ. ಆದರೆ ಸತ್ಯಾಸತ್ಯತೆಯನ್ನು ವಿಶೇಷಿಸಿ, ವಿಮರ್ಶಿಸಿದಾಗ ಮಹಿಳೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಅಸಮಾನತೆ, ಲಿಂಗ ತಾರತಮ್ಯ, ಶೋಷಣೆಗಳಿಂದ ಬಳಲುತ್ತಿದ್ದಾಳೆ. ಸಂಪ್ರದಾಯದ ಚೌಕಟ್ಟಿನಲ್ಲಿ “ನಾ ಸ್ತ್ರೀ ಸ್ವತಂತ್ರ ಮಹತ್ವ” ಎಂಬ ಧಾರ್ಮಿಕ ಪರಿಧಿಯೊಳಗೆ ಮಹಿಳೆ ಬಂಧಿಯಾಗಿದ್ದಾಳೆ. ಮಹಿಳಾ ಸ್ಥಾನದ ಉನ್ನತೀಕರಣದ ಹಿನ್ನೆಲೆಯಲ್ಲಿ ಸ್ತ್ರೀ ಪರ ಕಾನೂನುಗಳು ನಿಷಾರ್ಥಕ ಪಾತ್ರ ವಹಿಸಿವೆ. ಈ ನಿಟ್ಟಿನಲ್ಲಿ ವಸಾಹತುಶಾಹಿ ಆಳ್ವಿಕೆ ಕಾಲಪಟ್ಟದಲ್ಲಿ ಭಾರತೀಯ ಬುದ್ಧಿಜೀವಿಗಳ ಒತ್ತಡ ಹಾಗೂ ವಸಾಹತುಶಾಹಿಗಳ ಅಧಿಕಾರ ದಾಹ, ಸ್ವಷ್ಟಿತಾಸಕ್ತಿ, ಸುಸಂಸ್ಕರ್ತರು, ನಾಗರಿಕರು, ಆದರ್ಶವಾದಿಗಳೆಂದು ಬಿಂಬಿಸಲು ಮಹಿಳಾ ಸ್ಥಾನದ ಸುಧಾರಣೆಯ ಕಾನೂನುಗಳನ್ನು ಅಸ್ತ್ರವಾಗಿ ಬಳಸಿದರಷ್ಟೇ, ಸ್ವತಂತ್ರೀಯಿಂದಲ್ಲ. 1856ರ ವಿಧವಾ ಮನವಿವಾಹ ಕಾಯ್ದು, 1872ರ ವಿಶೇಷ ವಿವಾಹ ಕಾಯ್ದು, 1929ರ ಸತಿ ನಿರ್ಮಾಳನಾ ಕಾಯ್ದು, 1930ರ ಬಾಲ್ಯ ವಿವಾಹ ಕಾಯ್ದುಗಳು ಪ್ರಮುಖವಾದವು.

ಸ್ವಾತಂತ್ರ್ಯ ಮೂವ್ ಮತ್ತು ನಂತರದ ಕಾಲಫಟ್ಟದಲ್ಲಿ ದೇಶವ್ಯಾಪಿಯಾಗಿ ವಿವಾದಗ್ರಸ್ತ ಮನುಸೂದೆಯಾದದ್ದು “ಹಿಂದೂ ಕೋಡ್ ಬಿಲ್”. ಈ ಮನುಸೂದೆಯು ಮಹಿಳಾ ಹಕ್ಕುಗಳು, ಸಮಾನತೆ, ಸ್ವಾತಂತ್ರ್ಯಕ್ಕಾಗಿ ರೂಪಿಸಿದ ಮನುಸೂದೆ ಎಂದೇ ಪ್ರಶ್ನ್ಯಾತಿ ಪಡೆದಿದೆ. ಈ ಮನುಸೂದೆ ಜಾರಿಗೊಳಿಸುವಲ್ಲಿ ಹಿರಿದಾದ ಪರಿಶ್ರಮ ವಹಿಸಿದವರು ಜವವಾಹರಲಾಲ್ ನೇಹರು ಮತ್ತು ಡಾ. ಬಿ.ಆರ್. ಅಂಬೇಡರ್ ರವರು¹.

ಜವಾಹರಲಾಲ್ ನೇಹರುರವರು ನಮ್ಮ ದೇಶದ ಸಂಪ್ರದಾಯ, ಸಂಸ್ಕೃತಿ, ಕಾನೂನುಗಳಲ್ಲಿ ಮಹಿಳೆಗೆ ಸಮಾನತೆ ದೊರೆತ್ತಿಲ್ಲ ಎಂಬ ಸತ್ಯಾಂಶವನ್ನು 1931ರ ಕರಾಚಿ ಅಧಿವೇಶನದಲ್ಲಿ ಸ್ವಾಂತ್ರ್ಯಕರಿಸಿದರು. ಹಾಗೂ ಮಹಿಳಾ ಸಮಾನತೆ, ಹಕ್ಕೆಗಳು, ವೈಯಕ್ತಿಕ ಕಾನೂನುಗಳು

* ಸಂಶೋಧನೆ ವಿದ್ಯಾರ್ಥಿನಿ, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಜಾರಿಗೊಳಿಸಬೇಕೆಂದು “ಕರಾಚಿ ನಿಣಂಯದ ರೂಪಾರಿಯಾದರು” ಮತ್ತು ಹಿಂದೂ ವೈಯಕ್ತಿಕ ಕಾನೂನು ಸುಧಾರಣೆ ತನ್ನ ಪ್ರಥಮ ಆಧ್ಯತೆ ಎಂದೇ ನುಡಿಯುತ್ತಿದ್ದರು. ಇವರಂತೆಯೇ ಸಮಾನತೆಗಾಗಿ ಹೋರಾಟ ನಡೆಸುತ್ತಿದ್ದವರು ಡಾ.ಬಿ.ಆರ್. ಅಂಬೇಷ್ಟ್ರೋರವರು. ಭಾರತ ದೇಶದಲ್ಲಿ ಶೂದ್ರರು ಮತ್ತು ಮಹಿಳೆಯರ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಇಲ್ಲವೆಂಬ ಸ್ತೋಪನ್ನು ಅರಿತಿದ್ದರು.

ಹಿಂದೂ ಕೋಡ್ ಮಸೂದೆ ಹಿನ್ನೆಲೆಯನ್ನು ವಿಶೇಷಿಸಿದಾಗ 1937ರ ಕಾಯ್ದೆಯ ದೋಷಗಳನ್ನು ಪರಿಶೀಲಿಸಲು ಹಾಗೂ ಹಿಂದೂ ಕಾನೂನನ್ನು ಕೋಡಿಕರಿಸಲು ವಸಾಹತುಳಾಂಕಿ ಕಾಲಘಟ್ಟದಲ್ಲಿಯೇ ರಾವ್ ಕಮಿಟಿ ಅಧ್ಯವಾ ಹಿಂದೂ ಕಮಿಟಿಯನ್ನು ರಚಿಸಲಾಯಿತು.² 1941ರ ಜೂನ್ 19 ರಂದು ರಾವ್ ಕಮಿಟಿಯು ವರದಿಯನ್ನು ಸಲ್ಲಿಸಿತ್ತು. ಅದರ ಪ್ರಮುಖ ವಿಷಯಗಳು, ಆಸ್ತಿ ಹಕ್ಕು, ಉತ್ತರಾಧಿಕಾರ, ಜೀವನಾಂಶ, ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಅಲ್ಲಸಂಖ್ಯಾತೆ ಮತ್ತು ಹೋಷಕತ್ವಗಳಾಗಿದ್ದ ಮತ್ತು ಮಹಿಳಾ ಸಮಾನತೆಯನ್ನು ದೋರಕಿಸುವ ನಿಟ್ಟನಲ್ಲಿ ವರದಿ ಶಿಫಾರಸ್ನು ನೀಡಿತ್ತು. ಆದರೆ 1941ರಲ್ಲಿ ಸಂವಿಧಾನ ರಚನಾ ಸಂದರ್ಭದ ನೆಪವೋಡಿ ನಕಾರಾತ್ಮಕ ಧೋರಣೆ ವ್ಯಕ್ತಗೊಂಡು, ಮಸೂದೆ ಜಾರಿಗೊಳ್ಳಲಿಲ್ಲ.

ಸ್ವಾತಂತ್ರ್ಯ ನಂತರ ನೆಹರುರವರ ಸಚಿವ ಸಂಪುಟದಲ್ಲಿ ಡಾ. ಬಿ.ಆರ್. ಅಂಬೇಷ್ಟ್ರೋರವರು ಕಾನೂನು ಮಂತ್ರಿಯಾದ ಸಂದರ್ಭದಲ್ಲಿ ನವೆಂಬರ್ 17, 1947ರಲ್ಲಿ “ಹಿಂದೂ ಕೋಡ್ ಮಸೂದೆ”ಯನ್ನು ಮಂಡಿಸಿದರು ಅದರೆ ದೇಶ ವ್ಯಾಪಿಯಾಗಿ ಮಸೂದೆ ವಿರುದ್ಧ ಪ್ರತಿಭಟಿಸಿದರು. ಅದಕ್ಕೆ ಪ್ರಮುಖ ಕಾರಣ ಮಹಿಳಾ ಸಮಾನತೆಯೇ ಆಗಿದ್ದು, ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಪ್ರಿತ್ಯಾಜ್ಯತ ಆಸ್ತಿಯಲ್ಲಿ ಮಗನಷ್ಟೇ ಸಮಪಾಲು ಮಗಳು ಪಡೆಯಲು ಅರ್ಹತೆ, ಪತಿಯಿಂದ ಪರಿತ್ಯಕ್ತ ಮಹಿಳೆಗೆ ಜೀವನಾಂಶಕ್ಕೆ ಅವಕಾಶ ಕಲ್ಪಿಸಿತ್ತು. ವಿವಾಹದಲ್ಲಿ ಅಂತರ್ಜಾತಿ ವಿವಾಹಕ್ಕೆ ಮನ್ವಣೆ ಮತ್ತು ಏಕಪಶ್ಚಿಷ್ಟ ಕಡ್ಡಾಯಗೋಳಿಸಿದ್ದ ಕಾಂಗ್ರೆಸ್‌ನವರೇ ಆಗಿದ್ದ ಶ್ರೀ ರಾಜೇಂದ್ರ ಪ್ರಸಾದರವರು ಜುಲೈ 31, 1948 ಹಿಂದೂ ಕೋಡ್ ಬಿಲ್ ನಿಲ್ಲಿಸಿ ಜಾರಿಯಾಗಬಾರದೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.³ ಅಖಿಲ ಭಾರತ ಮಹಿಳಾ ಸಂಘದ ಪ್ರಭಾವತಿ ದೇವಿಯವರು ಕಲ್ಪತ್ರಾದಲ್ಲಿ ನಡೆದ ಅಧಿವೇಶನದಲ್ಲಿ ಭಾಷಣದ ಸಂದರ್ಭದಲ್ಲಿ ಈ ಮಸೂದೆ ಜಾರಿಗೊಳ್ಳಬಾರದೆಂದು ಪ್ರತಿಭಟಿಸಿದರು.⁴ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ರೂಪಿಸುವಂತಹ ಮಸೂದೆಗೆ ಮಹಿಳೆಯಿಂದಲೇ ವಿರೋಧ ವ್ಯಕ್ತಗೊಂಡಿದ್ದ ಆ ಕಾಲಘಟ್ಟದ ಮಹಿಳಾ ಸಾಫಾದ ಚಿತ್ರಣವನ್ನು ತಿಳಿಸುತ್ತದೆ. ಶಾರದಾ ಪೀಠದ ಜಗದ್ಗುರುಗಳಾದ ಶಂಕರಾಚಾರ್ಯರು ಮಸೂದೆಯನ್ನು ವಿರೋಧಿಸಿ, ಈ ಕೂಡಲೇ ಮಸೂದೆ ನಿಲ್ಲಿಸಿ⁵ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿದರು. ಈ ಮಸೂದೆಯ ವಿರೋಧ ಕಾಂಗ್ರೆಸನ್ನು

ವಿಭಜನೆಗೊಳಿಸುವವು ವ್ಯಕ್ತಗೊಂಡಿತು. ನೇಹರುರವರು ಈ ಮಸೂದೆ ಪರವಾಗಿದ್ದರೂ, ಡಾ॥ ಬಿ.ಆರ್. ಅಂಬೇಷ್ಟ್ರೋರವರಿಗೆ ಹಿಂಪಡೆಯಲು ಸೂಚಿಸಿದರು. ಆದರೆ ಅಂಬೇಷ್ಟ್ರೋರವರು ಇದನ್ನು ನೇಹರುರವರ ಸೂಚನೆಯನ್ನು ನಿರಾಕರಿಸಿದಾಗ ಮಸೂದೆಯನ್ನು ಮತಕ್ಕೆ ಹಾಕಿದರು, ಆದರೆ ಒಮ್ಮೆ ಮತದ ಕೊರತೆಯಿಂದ ಮಸೂದೆ ತಿರಸ್ಕರಿಸಿದಿತು⁶. ಮಸೂದೆ ಪರವಾಗಿದ್ದ ನೇಹರುರವರು ಚುನಾವಣ್ಣ ಸಂದರ್ಭವನ್ನು ಮನಗಂಡು ಮಸೂದೆ ಜಾರಿಗೊಳಿಸುವಲ್ಲಿ ವಿಫಲರಾದರು. ಆದರೆ ಸಮಾನತೆಗಾಗಿ ಶ್ರಮಿಸುತ್ತಿದ್ದ ಅಂಬೇಷ್ಟ್ರೋರವರು ಸೆಪ್ಟೆಂಬರ್ 27, 1951 ರಂದು⁷ ತಮ್ಮ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಆ ಸಂದರ್ಭದಲ್ಲಿಯೇ ಈ ಮಸೂದೆಯನ್ನು ಅಂಗೀಕರಿಸುವ ಧ್ಯೇಯ ನನಗಿದೆ ಎಂದು ನುಡಿದಿದ್ದರು ಮತ್ತು ಹೋರಾಟವನ್ನು ಮುಂದುವರಿಸಿದರು. ಕೊನೆಗೂ ನೇಹರುರವರ ಸಚಿವ ಸಂಮಿಳಿಸಿದ್ದೀರ್ಘ 1955–56 ರಲ್ಲಿ ಮಹಿಳಾಪರ ಕಾನೂನುಗಳು ಜಾರಿಗೊಂಡವು.

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ನೀಡಲಾಗಿದ್ದು, ವಿಚ್ಛೇದನಕ್ಕೆ ಅವಕಾಶವಿರಲಿಲ್ಲ. ವಿವಾಹಿತ ಸ್ತ್ರೀಯ ಬದುಕಿನ ಜಿತ್ರಣ ಮರುಷನ ಆಸ್ತಿಯಾಗಿ, ಮಕ್ಕಳನ್ನು ಹೆರುವ ಯಂತ್ರದಂತೆ, ಭೋಗವಸ್ತುವೆಂದೇ ಪರಿಗಳಿಸಲ್ಪಡುತ್ತಿದ್ದಳು. ಮರುಷ ಸ್ತ್ರೀಯನ್ನು ತ್ಯಜಿಸುವ ಅವಕಾಶವಿತ್ತು ಆದರೆ ಸ್ತ್ರೀಗೆ ಆ ಅವಕಾಶವಿರಲಿಲ್ಲ. ಆದರೆ 1955ರ ಹಿಂದೂ ವಿವಾಹ ಕಾಯ್ದುಯು ಏಕಪತ್ನಿತ್ವ, ಜೀವನಾಂಶ, ವಿಚ್ಛೇದನಕ್ಕೆ ಅವಕಾಶ ಕಲ್ಪಿಸಿತು ಹಾಗೂ 1976ರ ಶಿದ್ಧಪಡಿಯೋಂದಿಗೆ ದ್ವಿಪತ್ನಿತ್ವಕ್ಕೆ ಭಾರತೀಯ ದಂಡ ಸಂಹಿತೆ ಕಲಂ 494 & 495ರ ಅಡಿ ದೂರು ದಾಖಲಿಸಬಹುದಾಗಿದೆ.⁸ ಹಿಂದೆ ಅಂದರೆ 1960ರ ದಶಕದಲ್ಲಿ ವರ್ಷಕ್ಕೆ ಒಂದು ಅಥವ ಎರಡು ವಿವಾಹ ವಿಚ್ಛೇದನ ವ್ಯಾಜ್ಯಗಳಿರುತ್ತಿದ್ದವು ಆದರೆ 2010ರ ವೇಳೆಗೆ ಪ್ರತಿ ವರ್ಷ 10 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗುವುದನ್ನು ಕಾಣಬಹುದಾಗಿದೆ⁹.

ಕುಟುಂಬ ಸಮಸ್ಯೆಗಳ ನಿವಾರಣೆಗಾಗಿ 1984ರಲ್ಲಿ ಕುಟುಂಬ ನ್ಯಾಯಾಲಯ ಅಧಿನಿಯಮ ಜಾರಿಗೊಂಡು, ಕನಾರ್ಟಿಕ ರಾಜ್ಯದಲ್ಲಿ 25–5–1987 ರಿಂದ ಕುಟುಂಬಿಕ ನ್ಯಾಯಾಲಯಗಳು ಕಾಯ್ದ ನಿರ್ವಹಿಸುತ್ತಿವೆ. ಮತ್ತು ಕುಟುಂಬದ ಸಮಸ್ಯೆಗಳಾದ ದಾಂಪತ್ಯ ಮನರ್ ಸಾಫಿನೆ, ವಿಚ್ಛೇದನೆ, ಮಕ್ಕಳ ಅಭಿರಕ್ಷೆ, ಹೋಷಣೆ ಮತ್ತು ಜೀವನಾಂಶಗಳನ್ನು ಶೀಫ್ಸೆಗೆತಿಯಲ್ಲಿ ಇತ್ಯಾದಿ ಪಡಿಸುತ್ತಿದೆ.

ವಿಚ್ಛೇದನ ಹೆಚ್ಚಳಕ್ಕೆ ಕೌನ್ಸಿಲಿಂಗ್ ಮತ್ತು ಮನೋತ್ಸಾರ ವಿವಿಧ ಕಾರಣಗಳನ್ನು ನೀಡಿದ್ದಾರೆ. ವಿಚ್ಛೇದನ ಪಡೆಯಲು ವಿವಾಹವಾಗಿ ಒಂದು ವರ್ಷ ಮೂರಣಗೊಂಡಿರಬೇಕು, ಪರಿಮೂರಣವಾದ ಕಾರಣಗಳನ್ನು ನ್ಯಾಯಾಲಯದಲ್ಲಿ ನೀಡಿದ ಹೊರತು ವಿಚ್ಛೇದನ ದೊರಕುವುದಿಲ್ಲ. ಶ್ರೀಮತಿ ಪದ್ಮಲತಾ ವಿರುದ್ಧ ಶ್ರೀ ಎಂ. ಸುರೇಶ್ ಬಲ್ಲಾಳ ಪ್ರಕರಣದಲ್ಲಿ ಕನಾರ್ಟಿಕ ಉಚ್ಚ ನ್ಯಾಯಾಲಯದ

ನ್ಯಾಯಮೂರ್ತಿಗಳಾದ ಶ್ರೀ ಎನ್. ಕುಮಾರ್ ಮತ್ತು ಶ್ರೀ ಹೆಚ್.ಎಸ್. ಕೆಂಪಣ್ಣನವರುಗಳಿಂದ ವಿಭಾಗೀಯ ಪೀಠವು ಗಂಡ-ಹೆಂಡತಿ ನಡುವಳಿ ವೈಮನಸ್ಸು ತುಂಬಾ ಅಳವಾಗಿದ್ದರೆ, ಅವರಿಷ್ಟರೂ ಹೊಂದಾರೀಕೆ ಮಾಡಿಕೊಳ್ಳುವಂತೆ ನ್ಯಾಯಾಲಯ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದೆ.¹⁰

ವಿವಾಹ ವರದಕ್ಕಿಣಿ ಒಪ್ಪಂದ ಅಥವಾ ಕರಾರಿನೊಂದಿಗೆ ನೆರವೇರುತ್ತದೆ. ವರದಕ್ಕಿಣಿಗಾಗಿ ಹೆಣ್ಣೇ-ಹೆಣ್ಣಿನ್ನು ಶೋಷಿಸುತ್ತಿದ್ದಾರೆ, ಜೀವಂತ ಸುಧುತ್ತಿದ್ದಾರೆ. ವರದಕ್ಕಿಣಿ ಸಾವುಗಳು ಹೆಚ್ಚಾದ ಸಂದರ್ಭದಲ್ಲಿ ಕಡಿಮಾನ ಹಾಕುವಂತಹ ಉದ್ದೇಶದಿಂದ 1959 ಏಪ್ರಿಲ್ 24 ರಂದು ನೆಹರು ಸರ್ಕಾರದಲ್ಲಿ Dowry Prohibition Bill ನ್ನು ಮಂಡಿಸಿದರು. ಸದನದಲ್ಲಿ ಶೇಕಡಾ 99 ಮಂತ್ರಿಗಳು ವರದಕ್ಕಿಣಿ ಪ್ರಾಚೀನ ಸಂಪ್ರದಾಯ, ಸ್ತ್ರೀ-ಧನವೆಂದು ವಾದಿಸಿದರು ಹಾಗೂ ಮಹಿಳೆಗೆ ಭದ್ರತೆ ಮತ್ತು ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ಈ ಕಾನೂನು ಅನವಶ್ಯಕ ಎಂದೇ ಸಮರ್ಥಿಸಿದರು. ಮತಕ್ಕೆ ಹಾಕಿದಾಗ 183 ಮತಗಳು ವಸೂದೇ ಪರವಾಗಿ 40 ಮತಗಳು ವಿರೋಧವಾಗಿದ್ದವು.¹¹ 1961 ರಂದು ವರದಕ್ಕಿಣಿ ನಿಷೇಧ ಕಾನೂನು ಭಾರತ ದೇಶದಾದ್ಯಂತ ಜಾರಿಗೊಂಡಿತು. ಕೇವಲ ಮಸ್ತಕ ರೂಪದಲ್ಲಿ ಜಾರಿಗೊಂಡಿತೇ ಹೊರತು ಕಾಯ್ದ ಪ್ರವೃತ್ತದಲ್ಲಿ ವೃತ್ತಾಸ ಕಾಣದೇ ವರದಕ್ಕಿಣಿ ಸಾವುಗಳು ಹೆಚ್ಚಿತ್ತು ಸಾಗಿದವು. ಸುಮಾರು 14 ವರ್ಷಗಳ ಅವಧಿಯಲ್ಲಿ ಅಪರಾಧ ಸಾಬಿತಾದುದು ಕೇವಲ 6 ಪ್ರಕರಣಗಳಲ್ಲಿ ಈ ಕಾನೂನು ಜನತೆಯಲ್ಲಿ ಯಾವ ಪರಿಣಾಮವನ್ನು ಬೀರಲಿಲ್ಲ ಎಂದೇ ಹೇಳಬಹುದು.

1970–80ರ ದಶಕದಲ್ಲಿ ಮಹಿಳಾ ಚಳುವಳಿಗಳು ಮತ್ತು ಹೋರಾಟಗಳು ತೀವ್ರಗೊಂಡವು, ಈ ಹಿನ್ನೆಲೆಯಲ್ಲಿ ಮಹಿಳಾ ಕಾನೂನಿನಲ್ಲಿ ಸುಧಾರಣೆ ತರುವ ನಿಷ್ಟಿನಲ್ಲಿ ಪ್ರತಿಭಟನೆಗಳು ನಡೆಯಿತು. ವರದಕ್ಕಿಣಿ ವಿರುದ್ಧದ ಮೊದಲ ಸಂಘಟಿತ ಮಹಿಳಾ ಪ್ರತಿಭಟನೆ 1975 ರಲ್ಲಿ ಹೈದರಾಬಾದಿನ ಮಹಿಳಾ ಪ್ರಗತಿಪರ ಸಂಘಟನೆಯ ನೇತ್ಯತ್ವದಲ್ಲಿ ಜರುಗಿತು. ಈ ಪ್ರತಿಭಟನೆಯಲ್ಲಿ ಸುಮಾರು 2000 ಜನರು ಭಾಗವಹಿಸಿದ್ದರು. ವರದಕ್ಕಿಣಿ ತಿದ್ದುಪಡಿ ಕಾಯ್ದು ಜಾರಿಗೊಳ್ಳಬೇಕಾದರೆ ತಲ್ಲಿಂದರೂ ಕೌರರವರ ಪ್ರಕರಣ ಕಾರಣವಾಯಿತು. ಜೂನ್ 1, 1979ರಂದು ಸ್ತ್ರೀ ಸಂಘರ್ಷ ಸಂಘಟನೆಯ ತಲ್ಲಿಂದರೂ ಕೌರ್ ಎಂಬ ದೇಹಲಿ ನಿವಾಸಿಯೊಬ್ಬಳ ಮರಣ ಸಂದರ್ಭದ ಹೇಳಿಕೆಯನ್ನಾದರಿಸಿ ಹೋರಾಟವನ್ನು ರೂಪಿಸಿತು. ವರದಕ್ಕಿಣಿ ಸಂಬಂಧ ಕೆರುಹುಳ / ಕೂಲೆ ಪ್ರಯತ್ನವೆಂದು ಗುರುತಿಸುವ ಮೂಲಕ ಪ್ರಫೂಲ್ಷಿಸಿತು. ವರದಕ್ಕಿಣಿ ಸಂಬಂಧ ಕೆರುಹುಳ / ಕೂಲೆ ಪ್ರವೇಶಿಸಬೇಕೆಂದು ಒತ್ತಡ ಹೇರಿತು. ಮತ್ತು ವರದಕ್ಕಿಣಿಯು ಕೇವಲ ವಿವಾಹ ಸಂಬಂಧ ಆಚರಣೆ ಮಾತ್ರವಾಗಿರದೇ ಅದೊಂದು ಸಾಮಾಜಿಕ ಸಮಸ್ಯೆ, ಮಹಿಳಾ ವಿಷಯ ಎಂಬುದಾಗಿ

ನಿರೂಪಿಸಿತು.¹² ಈ ಹಿನ್ನೆಲೆಯಲ್ಲಿ 1980ರಲ್ಲಿ ಶ್ರೀಮತಿ ಪ್ರಮೀಳಾ ದಂಡವತೆಯವರು “ವರದಕ್ಕಿಂತ ಕಾನೂನಿನ ತಿದ್ದುಪಡಿ ಮೂಸಾದೆ”ಯನ್ನು ಮಂಡಿಸಿದರು.

ಕೃಷ್ಣ ಸಾಹಿರವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡು, ವರದಕ್ಕಿಂತ ಸಾವುಗಳು ಮತ್ತು ಕಾನೂನು ಸುಧಾರಣೆ¹³ ಎಂಬ ಶೀಫೋಕೆಯಲ್ಲಿ ವರದಿ ಸಲ್ಲಿಸಿತು. 1984 ಹಾಗೂ 1986 ರಲ್ಲಿ ತಿದ್ದುಪಡಿಗೊಂಡಿತು. ಭಾರತೀಯ ದಂಡ ಸಂಹಿತೆಗೆ ಸೆಕ್ಕನ್ ನಾಂತರ ಸೆಕ್ಕನ್ 498 ಮತ್ತು 304 ಎಂಬುದನ್ನು ಸೇರಿಸಿತು. ರಾಜೀ ಮಾಡಿಕೊಳ್ಳಲಾಗದ ಸಂಜ್ಞೇಯ ಅಪರಾಧ, ವಾರೆಂಟಿಲ್ಲದೆ ಬಂಧಿಸಬಹುದಾದ ಅಪರಾಧ ಎಂಬುದಾಗಿ ವಿವರಿಸಿದೆ. ವರದಕ್ಕಿಂತ ದೂರನ್ನು ನೀಡುವಲ್ಲಿ ಸಡಿಲಿಕೆ ಕ್ರಮವನ್ನು ಸೂಚಿಸಿತು. ವರದಕ್ಕಿಂತ ಕ್ರೈಯರ್ಕೆ ಗುರಿಯಾದ ಮಹಿಳೆ ಅಥವಾ ಅವಳ ರಕ್ತ ಸಂಬಂಧಿಗಳು ಅಥವಾ ಆಯಾಯ ರಾಜ್ಯ ಸರ್ಕಾರಗಳು ಗುರುತಿಸಿರುವ ಸಾರ್ವಜನಿಕ ಅಧಿಕಾರಿಗಳು, ಪೊಲೀಸ್ ತಾಳೆಯ ಅಧಿಕಾರಿಗೆ ದೂರು ಕೊಡಬಹುದು. ಸೆಕ್ಕನ್ 498 ಅಡಿ ಅಪರಾಧ ನಡೆದ 3 ವರ್ಷದೊಳಗೆ ಅಪರಾಧ ಕುರಿತು ದೂರು ಸಲ್ಲಿಸಬೇಕು. ಆದರೆ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಅಪರಾಧ ನಡೆದು 3 ವರ್ಷಗಳ ನಂತರವೂ ನ್ಯಾಯದ ದೃಷ್ಟಿಯಿಂದ ಅವಶ್ಯಕವೆನಿಸಿದರೆ ನ್ಯಾಯಾಲಯಗಳು ದೂರನ್ನು ಪರಿಗಣಿಸಬಹುದು.¹⁴ ಮತ್ತು ಸೆಕ್ಕನ್ 304ಕ್ಕೆ ಹೊಸದಾಗಿ “Dowry Death” ಎಂಬ 304 ಎಂಬ ಸೆಕ್ಕನ್ನನ್ನು ಸೇರಿಸಿತು.

ಕೋಷ್ಟಕ 1: ಭಾರತದಲ್ಲಿ ವರದಕ್ಕಿಂತ ಸಾವುಗಳ ಅಂಕಿ-ಅಂಶಗಳ ವಿವರ

ವರ್ಷ	ವರದಕ್ಕಿಂತ ಸಾವು	ವರದಕ್ಕಿಂತ ಕಿರುಕುಳಿ ಪ್ರಕರಣ
1996	5513	2647
1997	6006	2685
1998	6975	3578
1999	6699	3064
2000	6995	2876
2001	6851	3222
2002	6822	2816
2003	6208	2684
2004	7026	3592
2005	6787	3204

ಕೋಷ್ಟಕ 2: ಕನಾರ್ಟಕದಲ್ಲಿ ವರದಕ್ಷಿಣೆ ಸಾವನ ವಿವರ

ವರ್ಷ	ವರದಕ್ಷಿಣೆ ಸಾವು
2005	261
2006	244
2007	251
2008	259

ಮೇಲಿನ ಅಂಕಿ-ಅಂಶಗಳನ್ನು ವಿಶೇಷಿಸಿದಾಗ ಗೋಚರಿಸುವ ಸತ್ಯಸಂಗತಿ, ವರದಕ್ಷಿಣೆ ನಿಷೇಧ ಕಾನೂನು 1961 ಜಾರಿಗೊಂಡಿದೆ, 1984, 1986ರಲ್ಲಿ ತಿದ್ದುಪಡಿಗೊಂಡಿದೆ. ಆದರೂ ವರದಕ್ಷಿಣೆ ಸಾವುಗಳು ಸಂಭವಿಸುತ್ತಿದೆ. ಒಂದೆಡೆ ವರದಕ್ಷಿಣೆಗಾಗಿ ಮಹಿಳೆಯರು ಪ್ರಾಣ ಬಿಡುತ್ತಿದ್ದರೆ, ಈ ಕಾಯ್ದು ವಿರುದ್ಧ 2003 ರಲ್ಲಿ “ಮಳೀಮರ್ತಿ ಸಮಿತಿ” ತನ್ನ ವರದಿಯಲ್ಲಿ 498 ಎ ದುರುಪಯೋಗಕ್ಕೆ ಆಸ್ತಿ ನೀಡುತ್ತಿದೆ¹⁵ ಎಂದು ತಿಳಿಸಿದೆ. 2007ರಲ್ಲಿ ಸ್ವರೂಪ ಸರ್ಕಾರ್ ಮತ್ತು ಪಾಂಡುರಂಗರವರು 498 ಎ ಸೆಕ್ಕನ್ನೊಂದು ವಿರೋಧಿಸಿ, ಭಾರತೀಯ ಕೌಟಿಂಬಿಕ ವ್ಯವಸ್ಥೆಯನ್ನು ಉಳಿಸಿ ಎಂಬ ಸಂಘಟನೆ ಸಾಫಿಸಿ ಹೋರಾಡುತ್ತಿದ್ದಾರೆ. ಅಂತೇಕ್ಕೆ ಕುಮಾರ್ ವಸ್ತರ್ ಸ್ವೇಚ್ಚಾ ಆಫ್ ಬಿಹಾರ್ ಮೊಕದ್ದಮೆಯಲ್ಲಿ ಸುಪ್ರಿಂ ಕೋಟ್‌ 2014 ರಲ್ಲಿ ಮಾರ್ಗದರ್ಶಿಕೆ ಸೂಚನೆಗಳನ್ನು¹⁶ ನೀಡಿದೆ. ಅದೇನೆಂದರೆ 498 ಎ ಅಡಿ ದೂರುಗಳು ಬಂದ ಕೂಡಲೇ ಆರೋಪಿಗಳನ್ನು ಬಂಧಿಸಬಾರದು, ಕ್ರಿಮಿನಲ್ ಪ್ರೋಸೀಜರ್ ಕೋಡ್ 41(1)(ಬಿ) ಅನುಸಾರ ಆರೋಪಿಗಳ ಬಂಧನ ಅವಶ್ಯಕ ಎಂದು ಸಂಪೂರ್ಣವಾಗಿ ಮನವರಿಕೆಯಾದ ನಂತರವೇ ಆರೋಪಿಗಳನ್ನು ಬಂಧಿಸತಕ್ಕದ್ದು, ಮೊಲೀನ್ ಅಧಿಕಾರಿಗಳು ತಮಗೆ ಹೊಟ್ಟಿರುವ ಬಂದು ಚೆಕ್‌ಲಿಸ್ಟ್‌ನ್ನು ಭತ್ತಿಕ್ ಮಾಡಿ ಕಾರಣಗಳನ್ನು ದಾಖಿಲಿಸಿದ ನಂತರ ಆರೋಪಿಗಳನ್ನು ಬಂಧಿಸತಕ್ಕದ್ದು, ಮೊಲೀನ್ ಅಧಿಕಾರಿಗಳು ಹೊಟ್ಟು ವರದಿ ಸಮರ್ಪಕವಾಗಿದೆಯೆಂದು ಮ್ಯಾಜಿಸ್ಟ್ರೇಟ್‌ಗೆ ಮನವರಿಕೆಯಾದರೆ ಮಾತ್ರ ಆರೋಪಿಗಳ ಜ್ಯೇಲು ವಾಸವನ್ನು ಪ್ರಮಾಣೀಕರಿಸಬಹುದು.

ಸುಪ್ರಿಂಕೋಟ್‌ ನೀಡದ 2013ರ ಮಾರ್ಗಸೂಚನೆಗಳು ಕಾನೂನನ್ನು ಬಲಿಪೂರ್ವಕ ಬಂದಲು ಶತ್ತಿಹೀನಗೊಳಿಸಿದೆ, ಹಾಗಾಗಿ ನೊಂದಂತಹ ಮಹಿಳೆಗೆ ನ್ಯಾಯ ನೀಡುವಲ್ಲಿ ವಿಫಲವಾಗುತ್ತಿದೆ. ವರದಕ್ಷಿಣೆ ನಿಷೇಧ ಕಾನೂನು ಆರೋಪಿಗೆ ಶಿಕ್ಷೆ ವಿಧಿಸುತ್ತದೆಯೋ ಹೊರತು, ಮಹಿಳೆಗೆ ಯಾವುದೇ ಪರಿಹಾರ ನೀಡುವುದಿಲ್ಲ.

ಈ ಹಿನ್ನಲೆಯಲ್ಲಿ ಕುಟುಂಬ ದೋಷನ್ಯಾಗಳನ್ನು ತಡೆಯುವ ನಿಟ್ಟಿನಲ್ಲಿ ಕೌಟಿಂಬಿಕ ಕಲಹ ಕಾಯ್ದು ಜಾರಿಗೊಳ್ಳಬೇಕೆಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿತು. United Nation Committee 1989 ರಲ್ಲಿ ಮಹಿಳೆಯರ ವಿರುದ್ಧ ಎಲ್ಲಾ ಬಗೆಯ ತಾರತಮ್ಯಗಳನ್ನು

ನಿವಾರಿಸಬೇಕೆಂದು ಶಿಥಾರಸು ಮಾಡಿತು. ಕೌಟಂಬಿಕ ಹಿಂಸೆಯನ್ನು ಅಪರಾಧವನ್ನಾಗಿ ಪರಿಗಣಿಸಿ ರೂಪಿಸುವ ಹಾಗೂ ಹಿಂಸೆಗೊಳಗಾದ ಮಹಿಳೆಯರಿಗೆ ತ್ವರಿತ ಪರಿಹಾರ ಒದಗಿಸುವ, ಸಮಗ್ರ ನಾಗರಿಕ ಕಾನೂನು ಜಾರಿಗೊಳ್ಳಬೇಕೆಂದು ಮಹಿಳಾ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದವು. “ಲಾಯಿಸ್ ಕಲೆಕ್ಸೀವ್ ವಿಮನ್ಸ್ ರೈಟ್ಸ್ ಇನಿಷಿಯೇಟಿವ್” ಎಂಬ ಮಹಿಳಾ ಹಕ್ಕುಗಳ ಹೋರಾಟ ಸಂಸ್ಥೆ ಮಹಿಳೆಯರ ವಿರುದ್ಧ ಕೌಟಂಬಿಕ ಹಿಂಸೆ ವಿಧೇಯಕ 2001¹⁷ ನ್ನು ಸಿದ್ಧಪಡಿಸಿತು. ಈ ಮನೂದೆ ಎರಡು ಸದನಗಳಲ್ಲಿ ಮಂಡನೆಯಾಗಿ 13–9–2005 ರಂದು ರಾಷ್ಟ್ರಪತಿ ಅಂಕಿತದೊಂದಿಗೆ ಜಾರಿಗೊಂಡು, 17–10–2006 ರಿಂದ ಭಾರತದಾದ್ಯಂತ ಕಾರ್ಯ ಪ್ರವೃತ್ತದಲ್ಲಿದೆ. ಈ ಕಾಯ್ದೆ ಅನ್ನೆಯ ದೌರ್ಜನ್ಯದ ವಿರುದ್ಧ ರಕ್ಷಣಾ ಆದೇಶ ಹಣಕಾಸಿನ ಪರಿಹಾರ, ಮಕ್ಕಳ ಅಭಿರಕ್ಷೆ ವಾಸಸ್ಥಳದ ಆದೇಶ, ನಷ್ಟ ಪರಿಹಾರದ ಆದೇಶವನ್ನು ಪಡೆಯಬಹುದು. ಗಂಡನ ವಿರುದ್ಧ ಈಗಾಗಲೇ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರೂ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರೂ ಈ ಕಾನೂನಿನ ಅಡಿಯಲ್ಲಿ ದೂರ ಸಲ್ಲಿಸಬಹುದು,¹⁸ ಜೀವನಾಂಶಕ್ಕಾಗಿ ಮತ್ತು ಗಂಡನ ಜೊತೆಯಲ್ಲಿ ಸಾಂಸಾರಿಕ ಜೀವನ ನಡೆಸಲು ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಶೀಫ್ರಗತಿಯಲ್ಲಿ 60 ದಿನಗಳಲ್ಲಿ ಜೀವನಾಂಶ ಪಡೆಯಬಹುದು. ಈ ಕಾಯ್ದೆಯ ವೈಶಿಷ್ಟ್ಯವೇನೆಂದರೆ ಮೊದಲ ಪಕ್ಕಿ ಹಾಗೂ 6 ತಿಂಗಳುಗಳು ಕಾಲ ಸಾಂಸಾರಿಕ ಜೀವನ ನಡೆಸಿದ ಮಹಿಳೆಯೂ ಈ ಕಾಯ್ದೆಯಡಿ ಜೀವನಾಂಶ ಪಡೆಯಲು ಅರ್ಹತಾಗಿದ್ದಾರೆ.

ಉಪಸಂಹಾರ

ಸ್ತ್ರೀ ಪರ ಕಾನೂನುಗಳು ಜಾರಿಗೊಂಡು, ಕಾರ್ಯ ಪ್ರವೃತ್ತದಲ್ಲಿದ್ದರೂ ಇಂದಿರೂ ಮಹಿಳೆ ವಂಚಿತಳಾಗುತ್ತಿದ್ದಾರೆ. ಕಾರಣಗಳನ್ನು ವಿಶೇಷಿಸಿದಾಗ, ಪುರುಷ ಪ್ರಧಾನವಾದ ಸಮಾಜದಲ್ಲಿ ಕಾನೂನುಗಳು ಗ್ರಂಥರೂಪ ಪಡೆದಿವೆ ಮತ್ತು ಅವನ್ನು ಶಕ್ತಿಹೀನಗೊಳಿಸುತ್ತಿದೆ. ಉದಾಹರಣೆ ವರದಕ್ಕಿಣಿ ನಿಷೇಧ ಕಾಯ್ದೆಗೆ 2013ರಲ್ಲಿ ಸುಪ್ರೀಂಕೋರ್ಟ್ ನಿರ್ದಿದ ಮಾರ್ಗಸೂಚಿಗಳು, ಸಾಕ್ಷಾತ್ಥಾರಗಳ ಕೊರತೆ, ನ್ಯಾಯ ಪ್ರಕ್ರಿಯೆಲ್ಲಿ ವಿಳಂಬ, ಮಹಿಳೆ ಆರ್ಥಿಕವಾಗಿ ಸಧ್ಯಡಗೊಂಡಿಲ್ಲದಿರುವುದು, ಕಾನೂನಿನ ಅರಿವಿನ ಕೊರತೆ ಮುಂತಾದ ಅಂಶಗಳು ಕಾರಣವಾಗಿದೆ. ಮಹಿಳಾ ಶೋಷಣೆ ಕಡಿಮೆಯಾಗುತ್ತದೆ. ಎಂತಹ ಸಮಸ್ಯೆ ಎದುರಾದರೂ, ಮಹಿಳೆ ತಾಳ್ಳೆ ಮತ್ತು ಮನೋಸ್ಥೀಯವನ್ನು ರೂಢಿಸಿಕೊಂಡು ದಿಟ್ಟತನದಿಂದ ಎದುರಿಸಿದಾಗ ಕಾನೂನುಗಳು ನೆರವಾಗುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಮಹಿಳಾ ಪರ ಕಾನೂನುಗಳು ಜಾರಿಯಲ್ಲಿವೆ ಎಂಬುದಷ್ಟೆ ಸಮಾಧಾನಕರ ಸಂಗತಿ.

ಕೊನೆಟಿಪ್ಪಣಿ

- ¹ Sumit Sarkar & Tanika Sarkar. (2007). Women & Social reform in India, Volume 11, Permanent Block , Himalayana Mall Road, Ranikhet. Pp.247
- ² ಬಾಬು ಸಾಹೇಬ್ ಅಂಬೇಡ್ಕರವರ ಭಾಷಣಗಳು ಮತ್ತು ಬರಹಗಳು. (2015). ಸಂಪುಟ 14, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು. ಪು.ಸಂ. 34
- ³ ಸತ್ಯವಾದಿ ಪತ್ರಿಕೆ (ಸೆಪ್ಟೆಂಬರ್ 10, 1948) ಸಂಚಿಕೆ 2,
- ⁴ ಸತ್ಯವಾದಿ ಪತ್ರಿಕೆ (ಜನವರಿ 23, 1950)
- ⁵ ಸತ್ಯವಾದಿ ಪತ್ರಿಕೆ. (ಸೆಪೆಂಬರ್ 17, 1951). ಸಂಪುಟ 10(4).
- ⁶ ಅನುಪಮಾ ಹೆಚ್.ಎಸ್. (2012). ದಲಿತಕ್ಕ ಮತ್ತು ರಾಜಕೀಯ ಪ್ರಜ್ಞೆ ಲಡಾಯಿ ಪ್ರಕಾಶನ, ಗದಗ. ಪುಟ 63.
- ⁷ ಅಂಬೇಡ್ಕರವರ ಬರಹಗಳು ಮತ್ತು ಭಾಷಣಗಳು. (2015). ಸಂಪುಟ 15, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಪು.ಸಂ. 474
- ⁸ ಮೋಹನ್. ಹೆಚ್.ಎಸ್. (2013). ನ್ಯಾಯಾಲಯದ ತೀರ್ಮಾನಗಳು & ಕಾನೂನಿನ ಅರಿವು, ದೃತಿ ಪ್ರಕಾಶನ, ಬೆಂಗಳೂರು ಪುಟ 172
- ⁹ ಕುಲಕರ್ಮಿ. ಎಸ್.ಕೆ. (2011). ಹಿಂದು ಸಮಾಜದಲ್ಲಿ ಮಹಿಳೆ. ವಿಮೋಚನಾ ಪ್ರಕಾಶನ, ಅಧಿಕ್ಷ. ಪುಟ 51
- ¹⁰ ಮೋಹನ್. ಹೆಚ್.ಎಸ್. (2013). ಮೂರ್ಖೋದ್ಯಾತ್ರೆ, ಪುಟ 172
- ¹¹ Krishna Gupta (2001). Law & Public Opinion, Rout Publications Jaipur & New Delhi, Pp.128.
- ¹² ಉಷಾ ಎಂ. (2004). ಮಹಿಳಾ ಚೆಳವೆಳಿ ಮತ್ತು ಮಹಿಳಾ ವಿಷಯಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು.ಸಂ.129.
- ¹³ ಶ್ರೀಮತಿ. ಹೆಚ್.ಎಸ್. (2012). ಆಧುನಿಕ ಭಾರತದಲ್ಲಿ ಮಹಿಳೆ. ಪ್ರಗತಿ ಗ್ರಂಥಾಲಯ, ಬೆಂಗಳೂರು. ಪು.ಸಂ. 336
- ¹⁴ ಸಿ.ವನ್. ರಾಮಚಂದ್ರನ್. (2020). ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ, ಅಂಕಿತ ಪುಸ್ತಕ, ಬೆಂಗಳೂರು. ಪು.ಸಂ. 35
- ¹⁵ ಮೇಲಿನದೇ., ಪು.ಸಂ. 42
- ¹⁶ ಮೇಲಿನದೇ., ಪು.ಸಂ. 47
- ¹⁷ ಗೀತಾಕೃಷ್ಣಮೂರ್ತಿ. (2007). ಮಹಿಳೆ ಸಮಾಜ ಕಾನೂನು. ನವಕನಾರ್ಚಕ ಪಬ್ಲಿಕೇಷನ್, ಬೆಂಗಳೂರು. ಪು.47
- ¹⁸ ರಾಜಶೇಖರ ಮೂರ್ತಿ ಮತ್ತು ವಿ.ವಿ. ಲಕ್ಷ್ಮಿನಾರಾಯಣ. (2020). ಮಹಿಳೆ ಭೂಮೆ ಮತ್ತು ವಾಸ್ತವ, ಜನ ಪ್ರಕಾಶನ, ಬೆಂಗಳೂರು ಪು.ಸಂ. 200.